

Serial No.

219665

COMMON ENTRANCE TEST – 2018

VERSION CODE



DATE	SUBJECT	TIME
18-04-2018	BIOLOGY	10.30 am to 11.50 am

MAXIMUM MARKS	TOTAL DURATION	MAXIMUM TIME FOR ANSWERING
60	80 Minutes	70 Minutes

MENTION YOUR CET NUMBER



Dos:


- Once again confirm whether the CET No. and name printed on the OMR Answer Sheet and the Admission Ticket are same.
- This question booklet is issued to you by the invigilator after the 2nd bell i.e., after 10.30 am.
- Confirm whether the OMR Answer Sheet and the Question Paper issued to you are with same version code.
- The Version Code and Serial Number of this question booklet should be entered on the Nominal Roll without any mistakes.
- Compulsorily affix the complete signature at the bottom portion of the OMR answer sheet in the space provided.

DON'Ts:

- The timing and marks printed on the OMR answer sheet should not be damaged / mutilated / spoiled.
- The 3rd Bell rings at 10.40 am, till then;
 - Do not remove the seal present on the right hand side of this question booklet.
 - Do not look inside this question booklet.
 - Do not start answering on the OMR answer sheet.

IMPORTANT INSTRUCTIONS TO CANDIDATES

- This question booklet contains 60 questions and each question will have one statement and four distracters. (Four different options / choices.)
- After the 3rd Bell is rung at 10.40 am, remove the seal on the right hand side of this question booklet and check that this booklet does not have any unprinted or torn or missing pages or items etc., if so, get it replaced immediately by complete test booklet by showing it to Room Invigilator. Read each item and start answering on the OMR answer sheet.
- During the subsequent 70 minutes :
 - Read each question carefully.
 - Choose the correct answer from out of the four available distracters (options / choices) given under each question / statement.
 - Completely **darken / shade** the relevant circle with a **blue or black ink ballpoint pen** against the question number on the OMR answer sheet.



- Please note that even a minute unintended ink dot on the OMR answer sheet will also be recognized and recorded by the scanner. Therefore, avoid multiple markings of any kind on the OMR answer sheet.
- Use the space provided on each page of the question booklet for Rough Work. Do not use the OMR answer sheet for the same.
- After the last bell is rung at 11.50 am, stop writing on the OMR answer sheet and affix your left hand thumb impression on the OMR answer sheet as per the instructions.
- Hand over the OMR answer sheet to the room invigilator as it is.
- After separating the top sheet (KEA copy), the invigilator will return the bottom sheet replica (Candidate's copy) to you to carry home for self evaluation.
- Preserve the replica of the OMR answer sheet for a minimum period of ONE year.
- In case of any discrepancy in the English and Kannada Versions, the English version will be taken as final.

1. The correct sequence of taxonomic hierarchy is
- Genus → Family → Class → Order → Phylum → Kingdom → Species
 - Species → Genus → Family → Order → Class → Phylum → Kingdom
 - Species → Family → Genus → Kingdom → Order → Class → Phylum
 - Species → Genus → Family → Class → Order → Phylum → Kingdom

2. Match the animals of Column I with their respective classes in Column II and choose the correct answer.

<i>Column I</i>	<i>Column II</i>
1. Aptenodytes	I. Aves
2. Hemidactylus	II. Chondrichthyes
3. Carcharodon	III. Mammalia
4. Pteropus	IV. Reptilia
	V. Osteichthyes

Select the code for the correct answer from the options given below :

- | 1 | 2 | 3 | 4 |
|-------|----|-----|-----|
| (A) V | II | IV | I |
| (B) I | IV | III | II |
| (C) V | I | II | III |
| (D) I | IV | II | III |

1. ವರ್ಗೀಕರಣ ಶಾಸ್ತ್ರದ ವಿವಿಧ ಹಂತಗಳ ಸರಿಯಾದ ಸರಣಿ ಈ ರೀತಿ ಇದೆ
- ಜೀನಸ್ → ಫ್ಯಾಮಿಲಿ → ಕ್ಲಾಸ್ → ಆರ್ಡರ್ → ಪ್ರೆಲಮ್ → ಸಾಮ್ರಾಜ್ಯ → ಪ್ರಭೇದ
 - ಪ್ರಭೇದ → ಜೀನಸ್ → ಫ್ಯಾಮಿಲಿ → ಆರ್ಡರ್ → ಕ್ಲಾಸ್ → ಪ್ರೆಲಮ್ → ಸಾಮ್ರಾಜ್ಯ
 - ಪ್ರಭೇದ → ಫ್ಯಾಮಿಲಿ → ಜೀನಸ್ → ಸಾಮ್ರಾಜ್ಯ → ಆರ್ಡರ್ → ಕ್ಲಾಸ್ → ಪ್ರೆಲಮ್
 - ಪ್ರಭೇದ → ಜೀನಸ್ → ಫ್ಯಾಮಿಲಿ → ಕ್ಲಾಸ್ → ಆರ್ಡರ್ → ಪ್ರೆಲಮ್ → ಸಾಮ್ರಾಜ್ಯ

2. ಕಾಲಮ I ರಲ್ಲಿರುವ ಪ್ರಾಣಿಗಳನ್ನ ಕಾಲಂ II ರಲ್ಲಿರುವ ವರ್ಗ (ಕ್ಲಾಸ್) ಗಳಿಗೆ ಕ್ರಮವಾಗಿ ಹೊಂದಿಸಿ, ಸರಿಯಾದುದನ್ನು ಆಯ್ದುಮಾಡಿ.


<i>ಕಾಲಮ I</i>	<i>ಕಾಲಮ II</i>
1. ಆಪ್ಟೆನೋಡ್ಯಾಟಿನ್ಸ್	I. ಪೆಕ್ಕಿಗಳು
2. ಹಿಮಿಡಾಕ್ಟಿಲಸ್	II. ಮೃದ್ಘಸಿಫಿನ್‌ನುಗಳು
3. ಕಾರ್ಚಾರ್ಡಾನ್	III. ಸಸ್ನಿಗಳು
4. ಪ್ಟೆರೋಪಸ್	IV. ಸರೀಸೈಪಗಳು
	V. ಮೂಳೆಮೀನುಗಳು

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :

- | 1 | 2 | 3 | 4 |
|-------|----|-----|-----|
| (A) V | II | IV | I |
| (B) I | IV | III | II |
| (C) V | I | II | III |
| (D) I | IV | II | III |

Space for Rough Work / ಒರಟು ಕೆಲಸಕ್ಕೆ ಸ್ಥಳ


3. Choose the correct floral formula of the given floral diagram.



- (A) $\oplus \text{♀} K_{(2+2)} C_4 A_{4+2} G_{(3)}$
- (B) $\oplus \text{♀} K_{(3)+2} \overbrace{C_4 A_4} G_{(2+1)}$
- (C) $\oplus \text{♀} K_{2+2} C_4 A_{2+4} G_{(2)}$
- (D) $\oplus \text{♀} K_{2+2} C_4 A_{2+4} G_2$

4. In which type of vascular bundles are Xylem and Phloem present at the same radius?
- (A) Radial
 - (B) Closed
 - (C) Conjoint
 - (D) Exarch



3. ಇಲ್ಲಿ ಕೊಟ್ಟರುವ ಪುಷ್ಟಿಕ್ಕೆಗೆ ಸರಿಹೊಂದುವ ಪುಷ್ಟಿ ಸೂತ್ರವನ್ನು ಆಯ್ದುಮಾಡಿ.



- (A) $\oplus \text{♀} K_{(2+2)} C_4 A_{4+2} G_{(3)}$
- (B) $\oplus \text{♀} K_{(3)+2} \overbrace{C_4 A_4} G_{(2+1)}$
- (C) $\oplus \text{♀} K_{2+2} C_4 A_{2+4} G_{(2)}$
- (D) $\oplus \text{♀} K_{2+2} C_4 A_{2+4} G_2$

4. ಯಾವ ವ್ಯಾಸ್ತುಲರ್ ಬಂಡಲ್ನಲ್ಲಿ ಜೈಲಂ ಮತ್ತು ಪ್ರೌಯಂಗಳು ಒಂದೇ ಶ್ರಿಷ್ಟಿದಲ್ಲಿರುತ್ತವೆ
- (A) ರೇಡಿಯಲ್
 - (B) ಮುಚ್ಚಿದ
 - (C) ಕಂಜಾಯಿಂಟ್
 - (D) ಎಕ್ಸಾರ್ಕ್

Space for Rough Work / ಒರಟು ಕೆಲಸಕ್ಕೆ ಸ್ಥಳ


5. Conjunctive tissue is present between
(i) and (ii) in (iii).
(A) (i) Pericycle (ii) Endodermis
(iii) Dicot root
(B) (i) Xylem (ii) Phloem (iii) Dicot root
(C) (i) Palisade parenchyma (ii) Spongy
parenchyma (iii) Dicot leaf
(D) (i) Xylem (ii) Phloem (iii) Dicot stem
6. Identify the major site of biosynthesis of lipids.
(A) Golgi apparatus
(B) Mitochondria
(C) Smooth endoplasmic reticulum (SER)
(D) Rough endoplasmic reticulum (RER)
7. The following graph shows concentration of substrate on enzyme activity :
- 
- What does the Y-axis represent ?
(A) Temperature
(B) Velocity of reaction
(C) pH
(D) Pressure
5. ಕಂಜಕ್ಟ್ಯುವ್ ಅಂಗಾಂಶವು (i) ಮತ್ತು (ii) ರ
ನಡುವೆ (iii) ರಲ್ಲಿ ಕಂಡುಬರುತ್ತದೆ.
(A) (i) ಪೆರಿಸೈಕಲ್ (ii) ಎಂಡೋಡರ್ಮಿಸ್
(iii) ದಿಂಡಳ ಸಸ್ಯದಬೇರು
(B) (i) ಜೈಲಂ (ii) ಪ್ಲೋಯಂ (iii) ದಿಂಡಳ ಸಸ್ಯದ
ಬೇರು
(C) (i) ಷ್ಯಾಲಿಸೇಡ್ ಷ್ಯಾರಿನ್‌ಬ್ಯೇಮ್ (ii) ಸ್ವಾಂಚಿ
ಷ್ಯಾರಿನ್‌ಬ್ಯೇಮ್ (iii) ದಿಂಡಳ ಸಸ್ಯದ ಎಲೆ
(D) (i) ಜೈಲಂ (ii) ಪ್ಲೋಯಂ (iii) ದಿಂಡಳ ಕಾಂಡ
6. ಪ್ರಮುಖವಾಗಿ ಲಿಪಿಡ್‌ಗಳನ್ನು ಉತ್ಪಾದಿಸುವ ಜಾಗ
ಗುರುತಿಸಿ.
(A) ಗಾಲ್ಫಿ ಅಪರೇಟಸ್
(B) ಮೃಟೊಕಾಂಡ್ರಿಯಾ
(C) ಮೃದು ಎಂಡೋಪಾಲ್ಪಿಕ್ ರೆಟಿಕ್ಯುಲರ್ (SER)
(D) ಒರಟು ಎಂಡೋಪಾಲ್ಪಿಕ್ ರೆಟಿಕ್ಯುಲರ್ (RER)
7. ಈಗ ಶೊಷಿಸುವ ನಿಯೆ ಕಣ್ಣದ ಚಟುವಟಿಕೆಯ
ಮೇಲೆ ಕ್ರಿಯಾಥರ ವಸ್ತುವಿನ ಸಾಂದರ್ಭಿಕೆಯನ್ನು
ಸೂಚಿಸುತ್ತದೆ :

ಇಲ್ಲಿ Y-ಅಕ್ಷದಲ್ಲಿ ಏನನ್ನು ಪ್ರತಿನಿಧಿಸುತ್ತದೆ ?
(A) ಉಷ್ಣತೆ
(B) ಕ್ರಿಯೆಯ ವೇಗ
(C) pH
(D) ಒತ್ತಡ

Space for Rough Work / ಒರಟು ಕೆಲಸಕ್ಕೆ ಸ್ಥಳ

8. In the maize plant, CO_2 fixation occurs in both mesophyll and bundle sheath cells. The enzymes involved in these cells for the process respectively are,

- (A) RuBisCO and PEP Kinase
 - (B) PEP Kinase and Pepsin
 - (C) RuBisCO and PEP Carboxylase
 - (D) PEP Carboxylase and RuBisCO

9. In the following reaction, identify X and Y respectively :



- (A) Water, Acetyl CoA
 - (B) Acetyl CoA, Pyruvate dehydrogenase
 - (C) Pyruvate dehydrogenase, Acetyl CoA
 - (D) Pyruvate dehydrogenase, Oxalo-acetic acid


- 10.** Which of the following factors is favourable for the formation of oxyhaemoglobin in the alveoli of human lungs ?

- (A) High pCO₂
 - (B) Lower temperature
 - (C) High H⁺ concentration
 - (D) Low pO₂

8. ಮೆಕ್ಕೆಚೋಳ ಸಸ್ಯದ ಮೀನೊಫಿಲ್ ಮತ್ತು ಬಂಡಲ್ ಶೀತ್‌ಕೋಶಗಳಿರಡರಲ್ಲಿ ಇಂಗಾಲದ-ಡ್ರೆ-ಆಕ್ರೆಡ್ ಹೀರುವಿಕೆ ನಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಪಾಲ್ಮೋಫ್‌ವ ಕಣಗಳು, ಅನುಕ್ರಮವಾಗಿ

- (A) ರುಬಿಸ್‌ರೂ ಮತ್ತು ಪೆರ್‌ ಕೈನೇಸ್
 (B) ಪೆರ್‌ ಕೈನೇಸ್ ಮತ್ತು ಪೆಟ್ನ್‌
 (C) ರುಬಿಸ್‌ರೂ ಮತ್ತು ಪೆರ್‌ ಕಾಬಾರ್‌ಕ್ಲೀನ್‌
 (D) ಪೆರ್‌ ಕಾಬಾರ್‌ಕ್ಲೀನ್‌ ಮತ್ತು ರುಬಿಸ್‌ರೂ

9. ಈ ಕೆಳಗಿನ ರಾಸಾಯನಿಕ ಕ್ಷಯಿಯಲ್ಲಿ
ಅನುಕ್ಷಯವಾಗಿ X ಮತ್ತು Y ಯನ್ನು ಆಯ್ದೊಮಡಿ :



- (A) ನೀರು, ಅಸಿಟ್ಯೆಲ್‌ CoA

(B) ಅಸಿಟ್ಯೆಲ್‌ CoA, ಪ್ರೇರುವೇಟ್ ಡಿಹೈಡ್ರೋಜಿನೇಸ್

(C) ಪ್ರೇರುವೇಟ್ ಡಿಹೈಡ್ರೋಜಿನೇಸ್, ಅಪಿಟ್ಯೆಲ್‌ CoA

(D) ಪ್ರೇರುವೇಟ್ ಡಿಹೈಡ್ರೋಜಿನೇಸ್, ಆಕ್ಸಿಲೋ ಅಸಿಟಿಕ್ ಅಮ್ಲ

10. ಮಾನವನ ಶಾಸ್ತ್ರಕೋಶದ ಸೂಕ್ಷ್ಮ ವಾಯುಕೋಶಗಳಲ್ಲಿ
 (ಅಲ್ಲಿಯೋಲ್ಪ) ಈ ಕೆಳಗಿನ ಯಾವ ಅಂಶವು
 ಆಕ್ಷಣೀಯೋಗ್ಯವಿಲ್ಲ
 (ಉತ್ತಮಿಯಾಗಲು) ಅನುಕಾಲಕರವಾಗಿದೆ ?

- (A) ಹೆಚ್‌ಪರಿ $p\text{CO}_2$
 (B) ಕಡಮೆ ಉಷ್ಟೆ
 (C) ಹೆಚ್‌ಪರಿ H^+ ಸಾಂದ್ರತೆ
 (D) ಕಡಮೆ $p\text{O}_2$

Space for Rough Work / ಒರಟು ಕೆಲಸಕ್ಕಾಗಿ

11. Digestion of both starch and proteins is carried out by enzymes of
- Gastric juice
 - Saliva
 - Bile juice
 - Pancreatic juice
12. The type of epithelium found in the inner lining of PCT is
- Squamous epithelium
 - Cuboidal epithelium
 - Glandular epithelium
 - Ciliated epithelium
13. Select the correct Rh-blood groups of the parents, whose child is affected with erythroblastosis foetalis.
- Both Father and Mother are Rh +ve
 - Mother is Rh +ve and Father is Rh -ve
 - Both Father and Mother are Rh -ve
 - Father is Rh +ve and Mother is Rh -ve
14. In which of the following groups do the male and female gametophytes have independent, free living existence ?
- Bryophytes and Gymnosperms
 - Bryophytes and Pteridophytes
 - Pteridophytes and Gymnosperms
 - Algae and Gymnosperms
11. ತಿಷ್ಟೆ (ಸ್ಟಾಚ್) ಮತ್ತು ಪ್ರೋಟೀನ್‌ಗಳಿಗಳ ಜೀವಕ್ಕೆಯೆಯು ಇದರ ಕಣಗಳಿಂದ ನಡೆಯುತ್ತದೆ
- ಜರರ ರಸ
 - ಲಾಲಾ ರಸ
 - ಹಿತ್ತ ರಸ
 - ಮೇಧೋಜೀರಕ ರಸ
12. PCT ನಾಳದ ಅಂತರಾವರಣದಲ್ಲಿರುವ ಅನುಲೇಪಕ ಅಂಗಾಂಶ
- ಸ್ಕ್ಯಾಮಸ್ ಅನುಲೇಪಕ
 - ಫಿನಾಕ್ಯೂತಿ ಅನುಲೇಪಕ
 - ಗ್ರಂಥಿಯ ಅನುಲೇಪಕ
 - ರೋಮಾವೈತ ಅನುಲೇಪಕ
13. ಇರಿಫ್ಲೋಬಾಸ್ಟೋಸಿಸ್ ಫೀಟಾಲಿಸ್ ಬಾಧಿತ ಮನುವನ ತಂದೆ ತಾಯಿಗಳ ಸರಿಯಾದ ರಕ್ತದ ಗುಂಪುಗಳಿರುವ ಆಯ್ದೆಯನ್ನು ಆರಿಸಿ ?
- ತಂದೆ ತಾಯಿಗಳಿಭ್ರಮಾ Rh +ve
 - ತಾಯಿ Rh +ve ಮತ್ತು ತಂದೆ Rh -ve
 - ತಂದೆ ತಾಯಿಗಳಿಭ್ರಮಾ Rh -ve
 - ತಂದೆ Rh +ve ಮತ್ತು ತಾಯಿ Rh -ve
14. ಈ ಕೆಳಗಿನ ಯಾವ ಗುಂಪಿನ ಗಂಡು ಮತ್ತು ಹೆಣ್ಣು ಲಿಂಗಾಳುಜನಕಗಳು (ಗ್ಯಾರ್ಮೆಟೊಪ್ಲೆಟ್‌) ಸ್ವತಂತ್ರವಾಗಿ ಬದುಕುವ ಅಸ್ತಿತ್ವವನ್ನು ಹೊಂದಿದೆ ?
- ಪಾಮ್‌ಜಿ ಸಸ್ಯಗಳು ಮತ್ತು ಅನಾವೈತ ಬೀಜ ಸಸ್ಯಗಳು
 - ಪಾಮ್‌ಜಿ ಸಸ್ಯಗಳು ಮತ್ತು ಪುಚ್ಚೆ ಸಸ್ಯಗಳು
 - ಪುಚ್ಚೆ ಸಸ್ಯಗಳು ಮತ್ತು ಅನಾವೈತಬೀಜ ಸಸ್ಯಗಳು
 - ಶೈವಲಗಳು ಮತ್ತು ಅನಾವೈತ ಬೀಜ ಸಸ್ಯಗಳು

Space for Rough Work / ಒರಟು ಕೆಲಸಕ್ಕಿ ಸ್ಥಳ

15. The hormones of "Fright, Fight and Flight" are
- Thyroxin and Oxytocin
 - Thyroxin and Melatonin
 - Adrenalin and Nor-adrenalin
 - Gastrin and Secretin
16. In the given options, which one *cannot* propagate by vegetative means ?
- A marginal piece of bryophyllum leaf
 - A middle piece of sugarcane internode
 - A piece of potato tuber with eyes
 - A piece of ginger rhizome
17. Among the following statements related to pollens, choose the correct one.
- Statement I :* In 40% of angiosperms pollen grains are shed at 3-celled stage.
- Statement II :* Intine is made of cellulose and pectin and it is discontinuous with germ pores.
- Both I and II are correct
 - Both I and II are incorrect
 - I is correct and II is incorrect
 - I is incorrect and II is correct
15. “ಪ್ರೇಟ್, ಪ್ರೇಟ್ ಮತ್ತು ಫ್ಲೈಟ್” ರಸಾಯನಗಳು
- ಬ್ರೆಥಾಕ್ಸಿನ್ ಮತ್ತು ಅರ್ಥಿಟೋಸಿನ್
 - ಬ್ರೆಥಾಕ್ಸಿನ್ ಮತ್ತು ಮೆಲಾಟೋನಿನ್
 - ಅಡ್ರನಲಿನ್ ಮತ್ತು ನಾರ್ ಅಡ್ರನಲಿನ್
 - ಗ್ಯಾಸ್ಟ್ರಿನ್ ಮತ್ತು ಸೆಕ್ರೆಟಿನ್
16. ಈ ಕೆಳಗಿನವರ್ಗಗಳಲ್ಲಿ ಯಾವುದು ಕಾಯಕ ಸಂತಾನೋತ್ಪತ್ತಿ ಮಾಡುವುದಿಲ್ಲ
- ಬ್ರಹ್ಮಕಮಲ ಎಲೆಯ ಮಾರ್ಚಿನಲ್ ತುಂಡು
 - ಕಬ್ಬಿಗಿಡದ ಅಂತರಿಗಣ್ಣನ ಮಧ್ಯಭಾಗ
 - ಆಲೂಗಡ್ಡೆಯಲ್ಲಿನ ಕಣ್ಣಗಳು
 - ಶುಂಠಿ ರ್ಯಾಫೋಮಿನ ಒಂದು ತುಂಡು
17. ಪರಾಗರೇಣುಗಳ ಬಗ್ಗೆ ನೀಡಿರುವ ಹೇಳಿಕೆಗಳಲ್ಲಿ ಸರಿಯಾದುದೊಂದನ್ನು ಆಯ್ದುಮಾಡಿ.
- ಹೇಳಿಕೆ I : ಶೇಕಡ 40 ರಷ್ಟು ಅವೃತ್ತಬೀಜ ಸಸ್ಯಗಳಲ್ಲಿ ಪರಾಗ ರೇಣುಗಳು 3 ಕೋಶಗಳ ಹಂತದಲ್ಲಿ ಬಿಡುಗಡೆಯಾಗುತ್ತವೆ.
- ಹೇಳಿಕೆ II : ಇಂಟ್ರೆನ್ ಪ್ರೂರೆಯು ಸೆಲ್ಲ್ಯೂಲೋಸ್ ಮತ್ತು ಪೆಕ್ಟಿನ್ ನಿಂದ ಆಗಿದ್ದು ಇರ್ಮಾರ್ ರಂಧ್ರಗಳಿಂದಾಗಿ ನಿರಂತರವಾಗಿರುವುದಿಲ್ಲ.
- I ಮತ್ತು II ಎರಡೂ ಹೇಳಿಕೆಗಳೂ ಸರಿಯಿವೆ
 - I ಮತ್ತು II ಎರಡೂ ಹೇಳಿಕೆಗಳೂ ತಪ್ಪಾಗಿವೆ
 - ಹೇಳಿಕೆ I ಸರಿಯಾಗಿದ್ದ II ತಪ್ಪಾಗಿದೆ
 - ಹೇಳಿಕೆ I ತಪ್ಪಾಗಿದ್ದ II ಸರಿಯಾಗಿದೆ

Space for Rough Work / ಒರಟು ಕೆಲಸಕ್ಕೆ ಸ್ಥಳ

18. Match the animals of Column I with the Column II and select the correct options among the following :

<i>Column I</i>	<i>Column II</i>
1. DNA replication	I. RNA polymerase
2. Translation	II. DNA polymerase
3. Transcription	III. Reverse transcriptase
4. Reverse transcription	IV. Aminoacyl synthetase

Select the code for the correct answer from the options given below :

- | | | | |
|--------|-----|-----|-----|
| 1 | 2 | 3 | 4 |
| (A) II | IV | III | I |
| (B) II | IV | I | III |
| (C) II | III | IV | I |
| (D) II | I | IV | III |

18. ಕಾಲಂ I ನ್ನ ಕಾಲಂ II ರ ಜೊತೆ ಹೊಂದಿಸಿ, ಸರಿಯಾದ ಅಯ್ದುಹೊನ್ನು ಆರಿಸಿ :

<i>ಕಾಲಂ I</i>	<i>ಕಾಲಂ II</i>
1. ಡಿ.ಎನ್.ಎ.	I. ಆರ್.ಎನ್.ಎ.
ರೆಪ್ಲಿಕೇಷನ್	ಪಾಲಿಮರೇಸ್
2. ತ್ರಾನ್‌ಲೆಂಡನ್	II. ಡಿ.ಎನ್.ಎ.
	ಪಾಲಿಮರೇಸ್
3. ತ್ರಾನ್‌ಸ್ಟಿಪ್ಸನ್	III. ರಿವೆಸ್
	ತ್ರಾನ್‌ಸ್ಟಿಪ್ಸನ್
4. ರಿವೆಸ್	IV. ಅಮೈನೋ-ಅಸ್ಟೆರ್
	ತ್ರಾನ್ಸ್‌ಸ್ಟಿಪ್ಸನ್
	ಸಿಂಥೆಸ್

ಸಂಕೀರ್ತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :

- | | | | |
|--------|-----|-----|-----|
| 1 | 2 | 3 | 4 |
| (A) II | IV | III | I |
| (B) II | IV | I | III |
| (C) II | III | IV | I |
| (D) II | I | IV | III |

19. ಮೂರು ಜೀವಕೋಶಗಳ ಹಂತದಲ್ಲಿ ಪರಾಗರೇಣುವಿನ ಜೀವಕೋಶಗಳನ್ನು ಹೆಸರಿಸಿ.

- (A) 1 ವೆಚೆಟೆಟಿವ್ ಜೀವಕೋಶ, 2 ಗಂಡು ಲಿಂಗಾಣಗಳು
- (B) 2 ವೆಚೆಟೆಟಿವ್ ಜೀವಕೋಶ, 1 ಗಂಡು ಲಿಂಗಾಣ
- (C) 2 ಜನರೇಟಿವ್ ಜೀವಕೋಶ, 1 ಗಂಡು ಲಿಂಗಾಣಗಳು
- (D) 2 ಗಂಡು ಲಿಂಗಾಣಗಳು ಮತ್ತು 1 ಜನರೇಟಿವ್ ಜೀವಕೋಶ

Space for Rough Work / ಒರಟು ಕೆಲಸಕ್ಕೆ ಸ್ಥಳ

- | | |
|--|--|
| <p>20. Even in the absence of pollinators, assured seed set will be there in</p> <ul style="list-style-type: none"> (A) Chasmogamous flowers (B) Geitonogamy (C) Cleistogamous flowers (D) Xenogamy <p>21. The process of conversion of non-motile spermatids into motile spermatozoa is called</p> <ul style="list-style-type: none"> (A) Spermiogenesis (B) Oogenesis (C) Sporogenesis (D) Spermatogenesis <p>22. Several mammary ducts join to form a wider structure called</p> <ul style="list-style-type: none"> (A) Lactiferous duct (B) Mammary lobe (C) Mammary ampulla (D) Mammary tubules | <p>20. ಪರಾಗಕಾರಕಗಳಲ್ಲದದ್ದರೂ ಬೀಜೋತ್ಪತ್ತಿಯನ್ನು ಈ ಪುಷ್ಟಿಗಳಲ್ಲಿ ಖಾತ್ರಿಪಡಿಸಬಹುದು</p> <ul style="list-style-type: none"> (A) ಚಾಸಮೆಗ್ನಾಮಸ್ ಹೊವು (B) ಜೀಟೊನೊಗ್ನಾಮಿ (C) ಕ್ಲೈಸ್ಟೋಗ್ನಾಮಸ್ ಹೊವು (D) ಜೀನೊಗ್ನಾಮಿ <p>21. ಚಲನಾರಹಿತ ಸ್ಪರ್ಮಾಟಿಡ್‌ಗಳು ಚಲನೆಯನ್ನು ವೀರ್ಯಾರ್ಥಿಗಳಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆಯನ್ನು ಹೀಗೆ ಕರೆಯಬಹುದು</p> <ul style="list-style-type: none"> (A) ಸ್ಪ್ರೈಯೋಜೆನೆಸಿಸ್ (B) ಉಜೆನೆಸಿಸ್ (C) ಸ್ಪ್ರೋರೋಜೆನೆಸಿಸ್ (D) ಸ್ಪ್ರೇಟೋಜೆನೆಸಿಸ್ <p>22. ಹಲವು ಮ್ಯಾಮರಿ ನಾಳಗಳು ಸೇರಿ ಉಂಟಾಗುವ ಅಗಲವಾದ ರಚನೆಯೆಂದರೆ</p> <ul style="list-style-type: none"> (A) ಲಾಕ್ಟಿಫರಸ್ ನಾಳ (B) ಮ್ಯಾಮ್‌ಲೈ ಲೋಬ್ (C) ಮ್ಯಾಮ್‌ಲೈ ಆಂಪುಲಾ (D) ಮ್ಯಾಮ್‌ಲೈ ಟ್ರೈಬ್ಲೂಲ್‌ಗಳು |
|--|--|

Space for Rough Work / ಒರಟು ಕೆಲಸಕ್ಕೆ ಸ್ಥಳ

- 23.** The signals for the population process originate from
- Muscles of uterus
 - Fully developed foetus and placenta
 - Placenta
 - Hormones of ovaries and uterus
- 24.** Match the following Column I with Column II :
- | <i>Column I</i> | <i>Column II</i> |
|---------------------|----------------------------|
| 1. Surgical methods | I. Condom |
| 2. Barrier methods | II. Pills |
| 3. Natural methods | III. Tubectomy |
| 4. Chemical methods | IV. Lactational amenorrhea |
- Select the code for the correct answer from the options given below :
- | 1 | 2 | 3 | 4 |
|---------|-----|-----|----|
| (A) III | I | IV | II |
| (B) III | IV | I | II |
| (C) IV | III | II | I |
| (D) II | I | III | IV |
- 23.** ಇವುಗಳಲ್ಲಿ ಯಾವುದು ಪ್ರಸವದ ಸೂಚನೆಯನ್ನು ಹುಟ್ಟುಹಾಕುತ್ತದೆ
- ಗಭಾರಶಯ ಸ್ವಾಯುಗಳು
 - ಪರಿಪೂರ್ಣವಾಗಿ ಬೆಳೆದ ಭೂಳ ಮತ್ತು ಜರಾಯು
 - ಜರಾಯು
 - ಅಂಡಾಶಯ ಮತ್ತು ಗಭಾರಶಯದ ಹಾಮೋಎನ್‌ಗಳು
- 24.** ಕಾಲಂ I ಅನ್ನ ಕಾಲಂ II ರೊಂದಿಗೆ ಹೊಂದಿಸಿ :
- | ಕಾಲಂ I | ಕಾಲಂ II |
|---------------------|----------------------------------|
| 1. ಸಚೀಕರ್ತೆ ವಿಧಾನ | I. ಕಾಂಡೋಮ್‌ಗಳು |
| 2. ಬೃಹಿಯರ್ ವಿಧಾನ | II. ಮಾತ್ರೆಗಳು |
| 3. ಸ್ವೇಸ್‌ರ್‌ ವಿಧಾನ | III. ಟ್ರೌಬೆಷ್ಟ್‌ |
| 4. ರಾಸಾಯನಿಕ ವಿಧಾನ | IV. ಲ್ಯಾಕ್ಟೇಷನ್‌ಲ್ರ
ಅಮೆನೋರ್ಯಾ |
- ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ತಿಳಿಸಿ :
- | 1 | 2 | 3 | 4 |
|---------|-----|-----|----|
| (A) III | I | IV | II |
| (B) III | IV | I | II |
| (C) IV | III | II | I |
| (D) II | I | III | IV |

Space for Rough Work / ಒರಟು ಕೆಲಸಕ್ಕೆ ಸ್ಥಳ

- 25.** The following factors indicate improved reproductive health of the society. Choose the correct option.
1. Better detection and cure of disease
 2. Better post-natal care
 3. Medically assisted deliveries
 4. Increased MMR
- Select the code for the correct answer from the options given below :
- (A) 2, 3 and 4 only
 - (B) 1, 2 and 3 only
 - (C) 1, 3 and 4 only
 - (D) 1, 2 and 4 only
- 26.** ABO blood type in man is an example of
1. Pleiotropy
 2. Incomplete dominance
 3. Co-dominance
 4. Multiple allelism
- Select the code for the correct answer from the options given below :
- (A) 1, 2 and 3 only
 - (B) 1, 3 and 4 only
 - (C) 3 and 4 only
 - (D) 1, 2 and 4 only
- 25.** ಈ ಕೆಳಗಿನ ವ್ಯವಸ್ಥೆ (ಅಂಶ) ಗಳು ಸಮಾಜದ ಪ್ರಜನಕ ಆರೋಗ್ಯ (ರಿಪೋಡ್ಟಿವ್ ಹೆಲ್ತ್) ಸುಧಾರಿಸುವುದನ್ನು ಸೂಚಿಸುತ್ತವೆ ಇವುಗಳಲ್ಲಿ ಸರಿಯಾದುದನ್ನು ಅಯ್ದಿರುವುದಿಲ್ಲ.
1. ಉತ್ತಮ ಖಾಯಿಲೆಯ ಪತ್ತೆ ಹಚ್ಚುವಿಕೆ ಮತ್ತು ಗುಣಪಡಿಸುವಿಕೆ
 2. ಪ್ರಸವ ನಂತರದ ಉತ್ತಮ ಶುಶೂಷೆ
 3. ವೈದ್ಯಕೀಯ ನರವಿನ ಪ್ರಸವ
 4. ಎಮ್.ಎಮ್.ಆರ್. ಹೆಚ್ಚಳ ಕೆಳಗೆ ನೀಡಿರುವ ಆಯ್ದುಗಳಿಂದ ಸರಿಯಾದ ಉತ್ತರಕಾಗಿ ಸಂಕೇತವನ್ನಾರಿಸಿ :
- (A) 2, 3 ಮತ್ತು 4 ಮಾತ್ರ
 - (B) 1, 2 ಮತ್ತು 3 ಮಾತ್ರ
 - (C) 1, 3 ಮತ್ತು 4 ಮಾತ್ರ
 - (D) 1, 2 ಮತ್ತು 4 ಮಾತ್ರ
- 26.** ಮಾನವನ ಐಬಿಎ ರಕ್ತದ ಗುಂಪು ಇವುಗಳನ್ನು ಉದಾಹರಿಸುತ್ತದೆ
1. ಟ್ಲಿಯೋಜೆನ್ರೋಇಡಿ
 2. ಅಪ್ರಾಣ ಪ್ರಭಲತೆ
 3. ಸಹಪ್ರಬಲತೆ
 4. ಮಲ್ಟಿಪಲ್ ಅಲಿಲಿಸ್
- ಕೆಳಗೆ ನೀಡಿರುವ ಆಯ್ದುಗಳಿಂದ ಸರಿಯಾದ ಉತ್ತರಕಾಗಿ ಸಂಕೇತವನ್ನಾರಿಸಿ :
- (A) 1, 2 ಮತ್ತು 3 ಮಾತ್ರ
 - (B) 1, 3 ಮತ್ತು 4 ಮಾತ್ರ
 - (C) 3 ಮತ್ತು 4 ಮಾತ್ರ
 - (D) 1, 2 ಮತ್ತು 4 ಮಾತ್ರ

Space for Rough Work / ಒರಟು ಕೆಲಸಕ್ಕಿ ಸ್ಥಳ

27. The codon on mRNA are

CAU – CCU – AAA – CUG.

Identify the correct sequence of amino acids.

- (A) His – Pro – Lys – Leu
- (B) Pro – His – Lys – Leu
- (C) His – Pro – Leu – Lys
- (D) Pro – Leu – Lys – His

28. Choose the possible genotypes responsible for lightest skin colour in human beings.

- (A) AABBCC
- (B) AaBbCc
- (C) aabbcc
- (D) AABbCc

29. Both male and female have normal vision though their fathers were colour blind, and mothers did not have any gene for colour blindness. The probability of their daughter becoming colour blind is

- (A) 0%
- (B) 15%
- (C) 25%
- (D) 50%

27. ಎಮ್.ಆರ್.ಎನ್.ಎ. ಮೇಲಿನ ಸಂಕೇತಗಳು

CAU – CCU – AAA – CUG.

ಅಗಿದ್ದಲ್ಲಿಸರಿಯಾದ ಅಮೃತೆ ಆಮೃದ ಸರಣಿಯನ್ನು ಹುಡುಕಿ.

- (A) His – Pro – Lys – Leu
- (B) Pro – His – Lys – Leu
- (C) His – Pro – Leu – Lys
- (D) Pro – Leu – Lys – His

28. ಮನುಷ್ಯರಲ್ಲಿ ಅತಿಯಾದ ತಿಳಿ ಚರ್ಮದ ಬಣಕ್ಕೆ ಕಾರಣವಾದ ಜೀನೋಟೆಪನ್ನು ಆರಿಸಿ.

- (A) AABBCC
- (B) AaBbCc
- (C) aabbcc
- (D) AABbCc

29. ಗಂಡು ಮತ್ತು ಹೆಲ್ಲು ಇಬ್ಬರೂ ಸಾಮಾನ್ಯ ದೃಷ್ಟಿ ಹೊಂದಿದವರಾಗಿದ್ದ ಅವರ ತಂದೆಯಂದಿರು ವರ್ಗಾಂಧತೆ ಹೊಂದಿರುತ್ತಾರೆ ಹಾಗೂ ತಾಯಂದಿರು ವರ್ಗಾಂಧತೆಗೆ ಕಾರಣವಾಗುವ ಗುಣಾಳಿಗಳನ್ನು ಹೊಂದಿರುವುದಿಲ್ಲ ಹಾಗಾದರೆ ಆ ಗಂಡು ಮತ್ತು ಹೆಣ್ಣಿನಿಂದ ಜನಿಸುವ ಮಗಳು ವರ್ಗಾಂಧತೆಯನ್ನು ಹೊಂದುವ ಸಂಭವನೀಯತೆ ಎಷ್ಟು?

- (A) 0%
- (B) 15%
- (C) 25%
- (D) 50%

Space for Rough Work / ಒರಟು ಕೆಲಸಕ್ಕೆ ಸ್ಥಳ

30. Find the nucleotide sequence of the mRNA which codes for the sequence of amino acids –


'Met – Leu – Val – Arg – Ala' and choose the correct option from below :

- (A) AUG – GAU – GAA – UAU – UGU
- (B) AUG – GAU – GAA – CGU – GCC
- (C) AUG – CUA – GUG – UAU – UGU
- (D) AUG – CUA – GUG – CGU – GCC

31. Sickle-cell anaemia is due to the following mutant gene :

- (A) CTC – CAC
- (B) CTC – GAG
- (C) CAC – GUG
- (D) GAG – GUG

32. In the given transcription unit, identify the regions I and II respectively.



- (A) Promoter and Terminator
- (B) Rho factor and Sigma factor
- (C) Terminator and Promoter
- (D) Operator and Inhibitor

30. ಅಮೀನೋ ಆಮ್ಲಗಳ ಸರಣಿಗೆ ಸರಿಹೊಂದುವ mRNA ನ್ಯೂಕ್ಲಿಯೋಟೈಡ್

'Met – Leu – Val – Arg – Ala'


ಸರಣಿಯನ್ನು ಈ ಕೆಳಗಿನವುಗಳಿಂದ ಆರಿಸಿ :

- (A) AUG – GAU – GAA – UAU – UGU
- (B) AUG – GAU – GAA – CGU – GCC
- (C) AUG – CUA – GUG – UAU – UGU
- (D) AUG – CUA – GUG – CGU – GCC

31. ಸಿಕಲ್ ಸೆಲ್ ಅನೀಮಿಯಾ ಖಾಯಿಲೆಯು ಈ ಕೆಳಗಿನ ಯಾವ ಗುಣಾಳುವಿನ ಮ್ಯಾಟೇನ್ ನಿಂದ ಸಂಭವಿಸುತ್ತದೆ ?

- (A) CTC – CAC
- (B) CTC – GAG
- (C) CAC – GUG
- (D) GAG – GUG

32. ಈ ಕೆಳಗೆ ಕೊಟ್ಟಿರುವ ಟರ್ನಾ ಕ್ರಿಪ್ಸ್‌ನ್ ಫಟಕದಲ್ಲಿ I ಮತ್ತು II ನ್ನು ಕ್ರಮವಾಗಿ ಗುರುತಿಸಿ





- (A) ಪ್ರೋಮೋಟರ್ ಮತ್ತು ಟರ್ಮಿನೇಟರ್
- (B) ರೋಹಿ (Rho) ಫ್ಯಾಕ್ಟರ್ ಮತ್ತು ಸಿಗ್ಮಾ ಫ್ಯಾಕ್ಟರ್
- (C) ಟರ್ಮಿನೇಟರ್ ಮತ್ತು ಪ್ರೋಮೋಟರ್
- (D) ಆಪರೇಟರ್ ಮತ್ತು ಇನ್ಹಿಬಿಟರ್

Space for Rough Work / ಒರಟು ಕೆಲಸಕ್ಕೆ ಸ್ಥಳ

- 33.** Which of the following sequences of mRNA are required for translation process but are not translated?
- Stop codons
 - Anticodons
 - Sense codons
 - UTR
- 34.** Identify the palindromic sequence in the following base sequences:
- $5' - \begin{matrix} C & G & A & T & A \end{matrix} - 3'$
 $3' - \begin{matrix} | & | & | & | & | \end{matrix} G C T A T - 5'$
 - $5' - \begin{matrix} G & G & A & T & C & C \end{matrix} - 3'$
 $3' - \begin{matrix} | & | & | & | & | & | \end{matrix} C C T A G G - 5'$
 - $5' - \begin{matrix} C & C & T & G & C \end{matrix} - 3'$
 $3' - \begin{matrix} | & | & | & | & | \end{matrix} G G A C G - 5'$
 - $5' - \begin{matrix} G & A & A & T & T & G \end{matrix} - 3'$
 $3' - \begin{matrix} | & | & | & | & | & | \end{matrix} C T T A A C - 5'$
- 35.** DNA, present in the nucleus, was named as 'Nuclein' by
- James Watson and Crick
 - Friedrich Miescher
 - Maurice Wilkins
 - Rosalind Franklin
- 33.** ಇವುಗಳಲ್ಲಿ ಯಾವ ಸರಣಿಯ mRNA ಯಲ್ಲಿದ್ದ ಟ್ರಾನ್ಸ್‌ಲೇಶನ್ ಕ್ರಿಯೆಗೆ ಬೇಕಾಗಿದ್ದರೂ ಸಹ ಟ್ರಾನ್ಸ್‌ಲೇಶನ್ ಆಗುವುದಿಲ್ಲ?
- ನಿಲುಗಡೆ ಸಂಕೇತಗಳು
 - ಪ್ರತಿ ಸಂಕೇತಗಳು
 - ಸಂಜ್ಞೆ ಸಂಕೇತಗಳು
 - ಯು.ಟಿ.ಆರ್.
- 34.** ಈ ಕೆಳಗಿನ ಅನುಕ್ರಮಗಳಲ್ಲಿ ವ್ಯಾಲಿಂಡ್ರೋಮಿಕ್ ಅನುಕ್ರಮವನ್ನು ಗುರುತಿಸಿ:
- $5' - \begin{matrix} C & G & A & T & A \end{matrix} - 3'$
 $3' - \begin{matrix} | & | & | & | & | \end{matrix} G C T A T - 5'$
 - $5' - \begin{matrix} G & G & A & T & C & C \end{matrix} - 3'$
 $3' - \begin{matrix} | & | & | & | & | & | \end{matrix} C C T A G G - 5'$
 - $5' - \begin{matrix} C & C & T & G & C \end{matrix} - 3'$
 $3' - \begin{matrix} | & | & | & | & | \end{matrix} G G A C G - 5'$
 - $5' - \begin{matrix} G & A & A & T & T & G \end{matrix} - 3'$
 $3' - \begin{matrix} | & | & | & | & | & | \end{matrix} C T T A A C - 5'$
- 35.** ಈ ಕೊಳಕೆಂದ್ರದಲ್ಲಿನ DNA ಯನ್ನು 'ನ್ಯೂಕ್ಲಿಯಿನ್' ಎಂದು ಹೆಸರಿಸಿದವರು
- ಜೇಮ್ಸ್ ವ್ಯಾಟ್ಸನ್ ಮತ್ತು ಕ್ರಿಕ್
 - ಪ್ರೆಡರಿಕ್ ಮಿಶರ್
 - ಮಾರಿಸ್ ವಿಲ್ಕಿನ್
 - ರೋಸಾಲಿಂಡ್ ಫ್ರಾಂಕ್ಲಿನ್

Space for Rough Work / ಒರಟು ಕೆಲಸಕ್ಕೆ ಸ್ಥಳ

- 36.** When does the lac-operon in *E. coli* become “switched on”?
- Repressor binds to operator
 - RNA polymerase binds to operator
 - Lactose is present and it binds to the repressor
 - Lactose is present and it binds to RNA polymerase
- 37.** The primary gases that were used by Miller in his experiment are
- CH_4 , NH_3 , H_2O , H_2
 - CH_4 , CO_2 , N_2 , SO_2
 - CH_4 , CO_2 , N_2 , NH_3
 - CH_4 , N_2 , NH_3 , H_2
- 38.** From which of the given plants is the drug whose skeletal structure is given below extracted?
- 
- Papaver somniferum*
 - Atropa belladonna*
 - Cannabis sativa*
 - Erythroxylum coca*
- 36.** ಇ. ಕೋಲ್ಯೆನಲ್ಲಿ ಲ್ಯಾಕ್ ಅಪರಾನ್ ಯಾವಾಗ “ಸ್ವಿಚ್ ಅನ್” ಆಗುತ್ತದೆ?
- ರಿಪ್ಸೆಸರ್ ಬೈಂಡ್ಸ್ ಮತ್ತು ಅಪರೆಟರ್
 - ಆರ್.ಎನ್.ಎ. ಪಾಲಿಮರೇಸ್ ಬೈಂಡ್ಸ್ ಮತ್ತು ಅಪರೆಟರ್
 - ಲ್ಯಾಕ್ಸೆಷನ್ ಇದ್ದು ಅದು ರಿಪ್ಸೆಸಾರ್‌ಗೆ ಅಂಟುವುದರಿಂದ
 - ಲ್ಯಾಕ್ಸೆಷನ್ ಇದ್ದು ಅದು RNA-ಪಾಲಿಮರೇಸ್‌ಗೆ ಅಂಟುವುದರಿಂದ
- 37.** ಮಿಲರ್‌ನು ತನ್ನ ಪ್ರಯೋಗದಲ್ಲಿ ಉಪಯೋಗಿಸಿದ ಪ್ರಾಥಮಿಕ ಅನಿಲಗಳ ಗುಂಪು
- CH_4 , NH_3 , H_2O , H_2
 - CH_4 , CO_2 , N_2 , SO_2
 - CH_4 , CO_2 , N_2 , NH_3
 - CH_4 , N_2 , NH_3 , H_2
- 38.** ಈ ಮೂಲ ರಸಾಯನಿಕ ಸೂತ್ರ ಹೊಂದಿದ ಮಾದರಿ ದ್ವಾರಾ ವನ್ನು ಕೆಳಗೆ ಕೊಟ್ಟಿರುವ ಯಾವ ಸಸ್ಯದಿಂದ ಹೊರತೆಗೆಯಲಾಗಿದೆ?
- 
- ಪಪಾವರ್ ಸೋಮ್ನಿಫರ್
 - ಎಟ್ರೋಪಾ ಬೆಲ್ಲಡಾನ್
 - ಕೆನಾಬಿಸ್ ಸೆಟ್ಟೆವ್
 - ಎರಿಥ್ರೋಕ್ಸಿಲಂ ಕೋಕ್

Space for Rough Work / ಒರಟು ಕೆಲಸಕ್ಕಿಣಿ

- 39.** The allele frequency of 'A' and 'a' in a population are 0·6 and 0·4 respectively. The expected frequency of heterozygous individuals is
- 48%
 - 36%
 - 16%
 - 24%
- 40.** Identify the odd one from the following :
- α -Interferon
 - Oncogenic virus
 - Proto-oncogenes
 - UV rays
- 41.** During replication of retrovirus
- Viral protein is introduced in the host cell.
 - Viral RNA is introduced into the host cell.
 - Viral DNA is introduced into the host cell.
 - Transcriptase enzyme is introduced into the host cell.
- 39.** ಒಂದು ಜೀವಿಸಂಕುಲದ 'A' ಮತ್ತು 'a' ಅಲೀಲ್ ಆವರ್ತನ (ಅಲೀನ್ ಶ್ರೇಣಿ) ವು ಅನುಕ್ರಮವಾಗಿ 0·6 ಮತ್ತು 0·4 ಆಗಿದೆ, ಇರಬಹುದಾದ ಹೆಟರೋಜೈಗಳ ಜೀವಿಗಳ ಆವರ್ತನವು
- 48%
 - 36%
 - 16%
 - 24%
- 40.** ಇವುಗಳಲ್ಲಿಹೊಂದದ ಅಯ್ದು ಯಾವುದು ಗುರುತಿಸಿ :
- α -ಇಂಟರೋಫಿರಾನ್
 - ಆಂಕೋಜನಿಕ್ ವೈರಸ್
 - ಪ್ರೋಟೋ ಆಂಕೋಜೆನ್
 - ಯು.ವಿ. ಕಿರಣಗಳು
- 41.** ರಿಟ್ರೋವೈರಸ್‌ಗಳು ಪ್ರತಿರೂಪವಾಗುವಾಗ
- ವೈರಲ್ ಪ್ರೋಟೋ ಅತಿಥೀಯ ಕೋಶಕ್ಕೆ ಪರಿಚಯಿಸಲ್ಪಡುತ್ತದೆ.
 - ವೈರಲ್ ಆರ್.ಎನ್.ಎ. ಯು ಅತಿಥೀಯ ಕೋಶಕ್ಕೆ ಪರಿಚಯಿಸಲ್ಪಡುತ್ತದೆ.
 - ವೈರಲ್ ಡಿ.ಎನ್.ಎ. ಯು ಅತಿಥೀಯ ಕೋಶಕ್ಕೆ ಪರಿಚಯಿಸಲ್ಪಡುತ್ತದೆ.
 - ಟ್ರಾನ್ಸ್‌ಸ್ಟ್ರಾಷ್ ಕಣವು ಅತಿಥೀಯ ಕೋಶಕ್ಕೆ ಪರಿಚಯಿಸಲ್ಪಡುತ್ತದೆ.

Space for Rough Work / ಒರಟು ಕೆಲಸಕ್ಕೆ ಸ್ಥಳ

- 42.** In malignant tumors, the cells divide rapidly and move to distant parts of the body and cause new tumors. This property is called
- Metastasis
 - Metagenesis
 - Teratogenesis
 - Mitosis
- 43.** The breeding technique that is useful to expose harmful recessive genes is
- Outbreeding
 - Artificial insemination
 - Inbreeding
 - MOET
- 44.** Germplasm collection refers to
- Collection of all alleles for all genes in a crop.
 - Collection of all alleles for few genes in a crop.
 - Collection of different alleles for all genes in different crop plants.
 - Collection of few alleles for all genes in several crop plants.
- 42.** ಮೃತ್ಯಿಗಾನೆಂಟ್ ಬ್ರೌಹರಾಗಳಲ್ಲಿ ಕೋಶಗಳ ತೀವ್ರ ವಿಭಜನೆಯಿಂದ ಬೇರೆ, ದೂರದ ಅಂಗಗಳಿಗೆ ಕ್ಷಾಸ್ಸರನ್ನ ಹರಡುವ, ಹೊಸ ಗೆಡ್ಡೆಗಳನ್ನುಂಟು ಮಾಡುವ ಕ್ರಿಯೆ, ಈ ಗುಣವನ್ನು ಕರೆಯುವ ರೀತಿಯಾವುದು
- ಮೆಟಾಸ್ಟಾಸಿಸ್
 - ಮೆಟಾಚೆನೆಸಿಸ್
 - ಟೆರಾಟೋಚೆನೆಸಿಸ್
 - ಮೈಟಾಸಿಸ್
- 43.** ಹಾರ್ಮಾಪ್ಲಾ ರಿಸ್ಸಿವ್ ಜೀನ್ಸ್‌ನ್ನು ಎತ್ತಿ ಹಿಡಿಯಲು ಬಳಸಲಾಗುವ, ಬ್ರೈಡಿಂಗ್ ಶಾಂತಿಕರೆಯಾವುದೆಂದರೆ
- ಷೈಟ್ ಬ್ರೈಡಿಂಗ್
 - ಆರ್ಟಿಫಿಶಿಯಲ್ ಇನ್‌ಮೆನೇಷನ್
 - ಇನ್‌ಬ್ರೈಡಿಂಗ್
 - MOET
- 44.** ಜರ್ಮಾಪ್ಲಾಸ್ಮ್ ಸಂಗ್ರಹ ಎಂದರೆ
- ಬೆಳೆಯ ಎಲ್ಲಾ ಗುಣಾಂಕಗಳ ಎಲ್ಲ ಅಲೀಲುಗಳ ಸಂಗ್ರಹಿಸುವಿಕೆ.
 - ಬೆಳೆಯ ಕೆಲವು ಗುಣಾಂಕಗಳ ಎಲ್ಲ ಅಲೀಲುಗಳ ಸಂಗ್ರಹಿಸುವಿಕೆ.
 - ಬೇರೆ ಬೇರೆ ಬೆಳೆಯ ಎಲ್ಲಾ ಗುಣಾಂಕಗಳ ಬೇರೆ ಬೇರೆ ಅಲೀಲುಗಳ ಸಂಗ್ರಹಿಸುವಿಕೆ.
 - ಅನೇಕ ಬೆಳೆಗಳ ಗುಣಾಂಕಗಳ ಕೆಲವು ಅಲೀಲುಗಳ ಸಂಗ್ರಹಿಸುವಿಕೆ.

Space for Rough Work / ಒರಟು ಕೆಲಸಕ್ಕಿ ಸ್ಥಳ

45. The microorganisms involved in floc formation during sewage treatment are
- Anaerobic bacteria and fungus
 - Aerobic bacteria and fungus
 - Autotrophic bacteria and yeast
 - Fungus and algae
45. ಕೊಳಚೆ ನೀರನ್ನು ಸಂಸ್ಕರಿಸುವಾಗ ಪಾಲ್ಕಾಗಳ ತಯಾರಿಯಲ್ಲಿ ಪಾಲೇಜ್ಬ್ರವ್ ಸೂಕ್ಷ್ಮ ಜೀವಿಗಳಿಂದರೆ
- ಅನೇರೋಬಿಕ್ ಬ್ಯಾಕ್ಟೆರಿಯಾ ಮತ್ತು ಶಿಲೀಂದ್ರ
 - ಆರೋಬಿಕ್ ಬ್ಯಾಕ್ಟೆರಿಯಾ ಮತ್ತು ಶಿಲೀಂದ್ರ
 - ಸ್ವಯಂ ಪೋಷಿತ ಬ್ಯಾಕ್ಟೆರಿಯಾ ಮತ್ತು ಕೆನ್ಸ್
 - ಶಿಲೀಂದ್ರ ಮತ್ತು ಶೈವಲಗಳು

46. Match the following bacteria of List I with their commercial products of List II :

List I *List II*

- | | |
|---------------------------------|------------------|
| 1. <i>Lactobacillus</i> | I. Butyric acid |
| 2. <i>Aspergillus niger</i> | II. Acetic acid |
| 3. <i>Acetobacteraceae</i> | III. Lactic acid |
| 4. <i>Clostridium butyricum</i> | IV. Citric acid |

Select the code for the correct answer from the options given below :

- | 1 | 2 | 3 | 4 |
|---------|----|-----|----|
| (A) III | II | IV | I |
| (B) I | IV | III | II |
| (C) III | IV | II | I |
| (D) III | IV | I | II |

46. ಕಾಲಂ I ರಲ್ಲಿರುವ ಬ್ಯಾಕ್ಟೆರಿಯಗಳನ್ನು ಕಾಲಂ II ರ ವಾಣಿಜ್ಯ ಉತ್ಪನ್ನಗಳೊಂದಿಗೆ ಹೊಂದಿಸಿ, ಆಯ್ದುಮಾಡಿ :

ಕಾಲಂ I *ಕಾಲಂ II*

- | | |
|--------------------------|----------------------|
| 1. ಲ್ಯಾಕ್ಟೋಬ್ಯಾಕ್ಟೆರಿಯಸ್ | I. ಬ್ಯಾಕ್ಟೆರಿಕ್ ಆಮ್ಲ |
| 2. ಅಸ್ಪರ್ಗಿಲಸ್ ನೈಜರ್ | II. ಅಸಿಟಿಕ್ ಆಮ್ಲ |
| 3. ಅಸಿಟೋಬ್ಯಾಕ್ಟರೇಸಿ | III. ಲ್ಯಾಕ್ಟಿಕ್ ಆಮ್ಲ |
| 4. ಕ್ಲೋಸ್ಟ್ರಿಡಿಯಮ್ | IV. ಸಿಟ್ರಿಕ್ ಆಮ್ಲ |
| ಬ್ಯಾಕ್ಟೆರಿಕ್ ಮ್ | |

ಸಂಕೇತಗಳ ಸಹಾಯದಿಂದ ಸರಿ ಉತ್ಪರಗಳನ್ನು ಆರಿಸಿ :

- | 1 | 2 | 3 | 4 |
|---------|----|-----|----|
| (A) III | II | IV | I |
| (B) I | IV | III | II |
| (C) III | IV | II | I |
| (D) III | IV | I | II |

Space for Rough Work / ಒರಟು ಕೆಲಸಕ್ಕಿಂತಿಗೆ

47. The technique of bombarding plant cells with high velocity microparticles of gold or tungsten, coated with DNA, is

- (A) Microinjection
- (B) Biostatic method
- (C) Heat shock method
- (D) By disarmed pathogen vector

48. Choose the bacterium which is **not** a source of REN.

- (A) *Haemophilus influenzae*
- (B) *Escherichia coli*
- (C) *Agrobacterium tumefaciens*
- (D) *Bacillus amyloliquefaciens*

49. Silencing of a specific mRNA translation could be achieved through

- (A) Antisense RNA
- (B) RNA interference technique
- (C) Both (A) and (B)
- (D) Microinjection

47. ಡಿ.ಎನ್.ಎ. ಲೇಪಿಸ್ ಮಾಡಿದ ಬಂಗಾರ ಅಥವ ಟಂಗಸ್ಟನ್ ಸೂಕ್ಷ್ಮ ಕಣಗಳನ್ನು ಬಹಳ ವೇಗವಾಗಿ ಸಸ್ಯ ಜೀವ ಕೋಶಗಳಿಗೆ ಡಿಕ್ಸೆ ಹೊಡಿಸಿ ಡಿ.ಎನ್.ಎ. ಬಳಗೆ ನೇರಿಸುವ ವಿಧಾನ ಇದಾಗಿದೆ

- (A) ಮೈಕ್ರೋಇಂಜೆಕ್ಷನ್
- (B) ಬಯೋಲಿಸ್ಟಿಕ್ ಮೆಥಡ್
- (C) ಹೈಟ್ ಶಾಕ್ ಮೆಥಡ್
- (D) ಬ್ಯಾ-ಡಿಸಾಮ್ರ್‌ಡ್ ಪ್ಯಾಥೋಜಿನ್ ವ್ಯಕ್ತರ್

48. REN ನ ಮೂಲವಲ್ಲದ ಬ್ಯಾಕ್ಟೇರಿಯಾವನ್ನು ಆಯ್ದುಮಾಡಿ.

- (A) ಹೈಮೋಫಿಲಸ್ ಇನ್ಫ್ಲೂಯಂಜೆ
- (B) ಎಸ್ಕರೆಜಿಯಾ ಕೊಲ್ಲೆ
- (C) ಆಗ್ರೋಬ್ಯಾಕ್ಟೇರಿಯಂ ಟ್ರಾಂಫೆಕ್ಷಿಯನ್
- (D) ಬ್ಯಾಸಿಲಸ್ ಅಪ್ಪೆಲೊಲಿಕ್ಯೂಫೆಕ್ಷಿಯನ್

49. ಸ್ವೇಲೆನ್ಸಿಂಗ್ ಆಫ್ ಎ ಸ್ಪೆಸಿಫಿಕ್ ಮಿಆರ್‌ಎ ತ್ರಾನ್‌ಲೆಂಷನ್‌ನನ್ನು ಯಾವುದರ ಮೂಲಕ ಮಾಡಲಾಗುತ್ತದೆ ಎಂದರೆ

- (A) ಆಂಟಿಸೆನ್ಸ್‌ಆರ್‌ಎನ್
- (B) ಆರ್‌ಎನ್‌ಇಂಟರ್‌ಫರೆನ್ಸ್‌ಟೆಕ್ನಿಕ್
- (C) (A) ಮತ್ತು (B) ಎರಡರಿಂದಲೂ
- (D) ಮೈಕ್ರೋಇಂಜೆಕ್ಷನ್‌ನಿಂದ

Space for Rough Work / ಒರಟು ಕೆಲಸಕ್ಕೆ ಸ್ಥಳ

- 50.** In which of the following steps in DNA fingerprinting technique are labelled VNTR probes used ?
- During isolation of DNA
 - During digestion of DNA by REN
 - During electrophoresis
 - During hybridization
- 51.** dsRNA is used to develop pest resistant tobacco plant by a technique called
- Polymerase Chain Reaction (PCR)
 - RNA interference (RNAi)
 - Electrophoresis
 - Insertional Activation
- 52.** The interaction between "Cuckoo and Crow" is an example for
- Competition
 - Predation
 - Brood parasitism
 - Mutualism
- 50.** ಡಿ.ಎನ್.ಆ. ಬೆರ್ಲಚ್‌ಚ್ಸ್ ತಂತ್ರಾಂಶದ ಯಾವ ಹಂತದಲ್ಲಿ ಗುರುತಿಸಿದ VNTR ಪ್ರೋಬ್ಸ್ ಗಳನ್ನು ಬಳಸುತ್ತಾರೆ ?
- ಡಿ.ಎನ್.ಆ. ಯನ್ನು ಐಸೋಲೇಟ್‌ ಮಾಡುವಾಗ
 - ಡಿ.ಎನ್.ಆ. ಯನ್ನು ಆರ್.ಇ.ಎನ್. ಗಳಿಂದ ಕತ್ತರಿಸುವಾಗ
 - ಎಲೆಕ್ಟ್ರೋಪ್ರೋರೇಸಿನ್ ಮಾಡುವಾಗ
 - ಹೈಬ್ರಿಡ್‌ಫೇಶನ್ ಮಾಡುವಾಗ
- 51.** dsಆರ್.ಎನ್.ಆ. ಯನ್ನು ಬಳಸಿ ಪೀಡನಿರೋದಕ ತಂಬಾಕು ಸಸ್ಯವನ್ನು ಪಡೆಯುವ ತಂತ್ರಜ್ಞಾನ
- ಪಾಲಿಮರೇಸ್ ಚೈನ್ ಕ್ರಿಯೆ (ಷಿ.ಸಿ.ಆರ್.)
 - ಆರ್.ಎನ್.ಆ. ಇಂಟರ್‌ಫರೆನ್ಸ್ (ಆರ್.ಎನ್.ಆ.ಎಬಿ.)
 - ಎಲೆಕ್ಟ್ರೋಪ್ರೋರೇಸಿನ್
 - ಇನ್‌ಸರ್ಟಿನಲ್ ಇನ್‌ಆಕ್ಟಿವೇಷನ್
- 52.** "ಕಾಗೆ ಮತ್ತು ಕೋಗಿಲೆ"ಯ ಅಂತರಿಕ ಕ್ರಮಕ್ಕೆ ಉದಾಹರಿಸಲಾಡುತ್ತದೆ
- ಕಾಂಪಿಟಿಷನ್
 - ಪ್ರಡೇಷನ್
 - ಬ್ರಾಡ್ ಪ್ರಾರಾಸಿಟಿಸಂ
 - ಮುಖ್ಯಚ್ಯುಯಲಿಸಂ

Space for Rough Work / ಒರಟು ಕೆಲಸಕ್ಕಿ ಸ್ಥಳ

53. Verhulst-Pearl logistic growth is described by the equation $\frac{dN}{dt} = rN \left[\frac{K - N}{K} \right]$, where 'r' and 'K' represent

- (A) r – intrinsic rate of natural decrease, K – carrying capacity
- (B) r – intrinsic rate of natural increase, K – carrying capacity
- (C) r – extrinsic rate of natural increase, K – productive capacity
- (D) r – extrinsic rate of natural decrease, K – carrying capacity

54. Net primary productivity (NPP) in an ecosystem is

- (A) GPP – R = NPP
- (B) GPP + R = NPP
- (C) GPP – NPP = R
- (D) R – NPP = GPP

55. Which among the following is *not* a functional unit of the ecosystem ?

- (A) Decomposition
- (B) Nutrient cycling
- (C) Energy flow
- (D) Pollution

53. $\frac{dN}{dt} = rN \left[\frac{K - N}{K} \right]$ ಸಮೀಕರಣವು ವಲ್ಯಾಹಾಸ್ಟ್ ಪೆಲ್ರ್ ಲಾಚಿಸ್ಟ್‌ ಬೆಳವಣಿಗೆಯನ್ನು ವಿವರಿಸಿದೆ, ಇಂದರಲ್ಲಿ 'r' ಮತ್ತು 'K' ಇವುಗಳನ್ನು ಪ್ರತಿನಿಧಿಸುತ್ತದೆ

- (A) r – ಇನ್‌ಟ್ರಿನ್‌ಸ್ಟ್ರೀನ್‌ ರೇಟ್ ಅಥ್ವಾ ನ್ಯಾಚುರಲ್ ಡಿಕ್ರೀಸ್, K – ಕ್ವಾರಿಯಿಂಗ್ ಕೆಪ್ಯಾಸಿಟಿ
- (B) r – ಇನ್‌ಟ್ರಿನ್‌ಸ್ಟ್ರೀನ್‌ ರೇಟ್ ಅಥ್ವಾ ನ್ಯಾಚುರಲ್ ಇನ್‌ಟ್ರೀಸ್, K – ಕ್ವಾರಿಯಿಂಗ್ ಕೆಪ್ಯಾಸಿಟಿ
- (C) r – ಎಕ್ಸ್‌ಟ್ರಿನ್‌ನ್‌ ರೇಟ್ ಅಥ್ವಾ ನ್ಯಾಚುರಲ್ ಇನ್‌ಟ್ರೀಸ್, K – ಪ್ರೋಡಕ್ಟ್‌ವ್ ಕೆಪ್ಯಾಸಿಟಿ
- (D) r – ಎಕ್ಸ್‌ಟ್ರಿನ್‌ನ್‌ ರೇಟ್ ಅಥ್ವಾ ನ್ಯಾಚುರಲ್ ಡಿಕ್ರೀಸ್, K – ಕ್ವಾರಿಯಿಂಗ್ ಕೆಪ್ಯಾಸಿಟಿ

54. ಪರಿಸರ ವ್ಯವಸ್ಥೆಯಲ್ಲಿ NPP (ನಿವ್ವಳ ಪ್ರಾಥಮಿಕ ಉತ್ಪಾದಕತೆ) ಯು


- (A) GPP – R = NPP
- (B) GPP + R = NPP
- (C) GPP – NPP = R
- (D) R – NPP = GPP

55. ಈ ಕೆಳಗಿನವುಗಳಲ್ಲಿ ಯಾವುದು ಪರಿಸರ ವ್ಯವಸ್ಥೆಯ ಕ್ರಿಯಾಶ್ವರಕ ಭಾಗವಾಗಿಲ್ಲ?

- (A) ಡಿಕಾಂಪೋಸಿಷನ್
- (B) ನ್ಯೂಟ್ರಿಯೆಂಟ್ ಸ್ಟೇಂಗ್
- (C) ಎನ್ಜಿನ್ ಪ್ಲೈ
- (D) ಪರಿಸರ ಮಾಲೀನ್

Space for Rough Work / ಒರಟು ಕೆಲಸಕ್ಕೆ ಸ್ಥಳ

56. Match for M and N with species-area relationship shown in the graphic representation below and choose the correct option.



- (A) $M \rightarrow S = CA^Z$, $N \rightarrow \log S = \log C + Z \log A$
- (B) $M \rightarrow S = CZ^A$, $N \rightarrow \log C = \log S + Z \log A$
- (C) $M \rightarrow S = CA^Z$, $N \rightarrow \log S = \log C + A \log Z$
- (D) $M \rightarrow S = AZ^C$, $N \rightarrow \log ZA = \log C + \log S$


57. Select the option from the following which is **not** a major characteristic feature of biodiversity hotspots :

- (A) Large number of species
- (B) Destruction of habitats
- (C) Abundance of endemic species
- (D) Large number of exotic species

58. The biomagnification of which pollutant causes a decline in the bird population ?

- (A) Mercury
- (B) SO_2
- (C) DDT
- (D) NO_2

56. ನಕಾರೆಯಲ್ಲಿ M ಮತ್ತು N ಗಳನ್ನು ಹೋಲಿಸಿ, ಪ್ರಭೇದ-ಪ್ರದೇಶ ಸಂಬಂಧವನ್ನು ತೋರಿಸುವ ಸರಿಯಾದ ಆಯ್ದುಯು.



- (A) $M \rightarrow S = CA^Z$, $N \rightarrow \log S = \log C + Z \log A$
- (B) $M \rightarrow S = CZ^A$, $N \rightarrow \log C = \log S + Z \log A$
- (C) $M \rightarrow S = CA^Z$, $N \rightarrow \log S = \log C + A \log Z$
- (D) $M \rightarrow S = AZ^C$, $N \rightarrow \log ZA = \log C + \log S$

57. ಜೀವ ವೈವಿಧ್ಯತೆ ಬಿಸಿತಾಣಗಳ ಗುಣಾವಶೇಷಗಳಲ್ಲಿ ಪ್ರಥಾನವಲ್ಲದ್ದನ್ನು ಈ ಕೆಳಗಿನ ಆಯ್ದುಗಳಿಂದ ಆರಿಸಿ :

- (A) ಹೆಚ್ಚಿನ ಸಂಖ್ಯೆಯ ಪ್ರಭೇದಗಳು
- (B) ಆವಾಸ ಸಾಫ್ತ್ವರ್ಗಳ ನಾಶ
- (C) ಹೆಚ್ಚಿನ ಸಂಖ್ಯೆಯ ಸಾಮ್ರಾಜ್ಯ ಪ್ರಭೇದಗಳು
- (D) ಹೆಚ್ಚಿನ ಸಂಖ್ಯೆಯ ಹೋರಿಗಿನ ಪ್ರಭೇದಗಳು

58. ಯಾವ ಮಾಲಿನ್ಯ ಕಾರಕ ಸಂಯುಕ್ತವು ಪಕ್ಷಿ ಸಂಕುಲದ ಸಾಂದೃತೆ ಕ್ಷೇಣಿಸಲು ಕಾರಣವಾಗಿದೆ

- (A) ಪಾದರಸ
- (B) ಸಲ್ಪಾ ಡ್ರೆಪ್ಸೆಡ್
- (C) ಡಿ.ಡಿ.ಟಿ.
- (D) ನೈಟ್ರಾಫೋಲ್

Space for Rough Work / ಒರಟು ಕೆಲಸಕ್ಕೆ ಸ್ಥಳ

59. Snow blindness is caused due to

- (A) Global warming
- (B) Ozone depletion
- (C) Greenhouse effect
- (D) Biomagnification

60. Match the items of Column I with those of Column II and choose the correct answer.

Column I

- 1. Hepatitis B vaccine
- 2. Preformed antibodies
- 3. Colostrum
- 4. PMNL

Column II

- I. IgA
- II. Against snake venom
- III. Neutrophils
- IV. Yeast
- V. Basophils

Select the code for the correct answer from the options given below :

- | 1 | 2 | 3 | 4 |
|--------|----|----|-----|
| (A) IV | II | I | III |
| (B) I | II | IV | III |
| (C) IV | II | I | V |
| (D) V | II | IV | I |

59. ಸೊಂದ್ಯಂಡೋನೆಸ್ಸ್ ಎಂಬುದು ಇದರಿಂದ ಉಂಟಾಗುತ್ತದೆ

- (A) ಜಾಗತಿಕ ತಾಪಮಾನ
- (B) ಓಜೋನ್ ಪದರ ಕ್ಷೇತ್ರ
- (C) ಹಸಿರುಮನೆ ಪರಿಣಾಮ
- (D) ಬಯೋಮಾನ್ಯಾಗ್ರಫಿಕೇಷನ್

60. ಕಾಲಂ I ರಲ್ಲಿರುವವುಗಳನ್ನು ಕಾಲಂ II ರಲ್ಲಿರುವವುಗಳಿಗೆ ಹೊಂದಿಸಿ, ಸರಿಯಾದ ಉತ್ತರವನ್ನು ಆಯ್ದುಮಾಡಿ.

ಕಾಲಂ I

- 1. ಹೆಪಕ್ಷೆಟಿಸ್ ಬಿ. ಲಸಿಕೆ I. IgA
- 2. ಶ್ರೀಘರ್ಮಣ ಅಂಟಿಬಾಟಿಸ್ II. ಹಾವಿನ ವಿಷದ ವಿರುದ್ಧ
- 3. ಗಿಣ್ಣಿಹಾಲು III. ನ್ಯೂಟೋಫಿಲ್ಸ್
- 4. ಟ್ರಿ.ಎಮ್.ಎನ್.ಎಲ್. IV. ಯೀಸ್ಟ್

V. ಬೆಂಸೋಫಿಲ್ಸ್

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :

- | 1 | 2 | 3 | 4 |
|--------|----|----|-----|
| (A) IV | II | I | III |
| (B) I | II | IV | III |
| (C) IV | II | I | V |
| (D) V | II | IV | I |

Space for Rough Work / ಒರಟು ಕೆಲಸಕ್ಕೆ ಸ್ಥಳ

ನಾಮಾನ್ಯ ಪ್ರವೇಶ ಪರೀಕ್ಷೆ - 2018

ದಿನಾಂಕ	ವಿಷಯ	ಸಮಯ
18-04-2018	ಜೀವಶಾಸ್ತ್ರ	ಬಿ. 10.30 ರಿಂದ 11.50 ರ ವರೆಗೆ
ಗರಿಷ್ಠ ಅಂತರಳು	ಒಟ್ಟು ಅವಧಿ	ಉತ್ತರಿಸಲು ಇರುವ ಗರಿಷ್ಠ ಅವಧಿ
60	80 ನಿಮಿಷಗಳು	70 ನಿಮಿಷಗಳು

ವರ್ಷನ್ ಕೋಡ್



ನಿಮ್ಮ ಸಿಜಟಿ ಸಂಖ್ಯೆಯನ್ನು ಬರೆಯಿರಿ

ಮಾಡಿ :

- ಓವಾಲ್ ಉತ್ತರ ಪತ್ರಿಕೆಯಲ್ಲಿ ಮತ್ತು ಪ್ರವೇಶ ಪತ್ರದಲ್ಲಿ ಮುದ್ರಿತವಾಗಿರುವ ಸಿಜಟಿ ಸಂಖ್ಯೆ ಮತ್ತು ಹೆಸರು ಒಂದೇ ಆಗಿದೆಯೆಂದು ಮತ್ತೊಮ್ಮೆ ದೃಢೀಕರಿಸಿಕೊಳ್ಳಿ.
- ಕೊರಡಿ ಮೇಲ್ಮೈಕಾರಕರಿಂದ ಈ ಪತ್ರೀ ಪತ್ರಿಕೆಯನ್ನು ನಿಮಗೆ 2ನೇ ಬೆಲ್ಲ ಆದ ನಂತರ, ಅಂದರೆ ಬಿ. 10.30 ಆದ ನಂತರ ಕೊಡಲಾಗುವುದು.
- ನಿಮಗೆ ನೋಡಿದ ಪತ್ರೀಪತ್ರಿಕೆಯ ಮತ್ತು ಓ.ಎಂ.ಆರ್. ಉತ್ತರ ಪತ್ರಿಕೆಯ ವರ್ಷನ್ ಕೋಡ್ ಒಂದೇ ಆಗಿರುವುದನ್ನು ಖಾತ್ರಿಪಡಿಸಿಕೊಳ್ಳಿ.
- ಪತ್ರೀ ಪತ್ರಿಕೆಯ ವರ್ಷನ್ ಕೋಡ್ ಮತ್ತು ಕ್ರಮ ಸಂಖ್ಯೆಯನ್ನು ನಾಮಿನಲ್ಲಾ ರೋಲನಲ್ಲಿ ತಪ್ಪಿಲ್ಲದೆ ಬರೆಯಬೇಕು.
- ಓ.ಎಂ.ಆರ್. ಉತ್ತರ ಪತ್ರಿಕೆಯ ಕೆಳಭಾಗದ ನಿಗದಿತ ಜಾಗದಲ್ಲಿ ಪೂರ್ಣ ಸಹಿ ಮಾಡಬೇಕು.

ಮಾಡಬೇಡಿ :

- ಓ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಮುದ್ರಿತವಾಗಿರುವ ಕ್ಷೇತ್ರಿಂಗ್ ಮಾರ್ಕನ್ ತಿಳಿಬಾರದು / ಹಾಲುಮಾಡಬಾರದು / ಅರ್ಥಬಾರದು.
- ಮೂರನೇ ಬೆಲ್ಲ ಬಿ. 10.40 ಕ್ಷೇತ್ರಿಕೆಯ ಅಗ್ನಾತ್ಯದ್ವಾರಾ ಅಲ್ಲಿಯವರಗೂ,
 - ಪತ್ರೀ ಪತ್ರಿಕೆಯ ಬಲಭಾಗದಲ್ಲಿರುವ ಸೀಲ್ ಅನ್ನು ತೆಗೆಯಬಾರದು.
 - ಪತ್ರೀ ಪತ್ರಿಕೆಯ ಬಳಗಡೆ ಇರುವ ಪತ್ರೀಗಳನ್ನು ನೋಡಲು ಪ್ರಯೋಜಿಸಬಾರದು.
 - ಓ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಉತ್ತರಿಸಲು ಪ್ರಾರಂಭಿಸಬಾರದು.

ಅಭ್ಯರ್ಥಿಗಳಿಗೆ ಮುಖ್ಯ ಮೂಚನೆಗಳು

- ಪತ್ರೀ ಪತ್ರಿಕೆಯಲ್ಲಿ ಒಟ್ಟು 60 ಪತ್ರೀಗಳಿಷ್ಟು ಪ್ರತಿ ಪತ್ರೀಗೂ 4 ಬಹು ಅಂತ್ಯ ಉತ್ತರಗಳು ಇರುತ್ತವೆ.
- ಮೂರನೇ ಬೆಲ್ಲ ಅಂದರೆ ಬಿ. 10.40ರ ನಂತರ ಪತ್ರೀ ಪತ್ರಿಕೆಯ ಬಲಭಾಗದಲ್ಲಿರುವ ಸೀಲ್ ತೆಗೆದು ಈ ಪತ್ರೀ ಪತ್ರಿಕೆಯಲ್ಲಿ ಯಾವುದೇ ಮಂಟಗಳು ಮುದ್ರಿತವಾಗಿಲ್ಲದೆ ಇರುವುದು ಒಂದು ಬಂದಲ್ಲಿ ಅಥವಾ ಹರಿದು ಹೋಗಿದ್ದಲ್ಲಿ ಅಥವಾ ಯಾವುದೇ ಐಟಿಂಗ್‌ಗಳು ಬಿಂಬಿಸ್ತೋಗಿದೆಯೇ ಎಂಬುದನ್ನು ಖಚಿತಪಡಿಸಿಕೊಂಡು, ಈ ರೀತಿ ಆಗಿದ್ದರೆ ಕೊಡಲೇ ಕೊರಡಿ ಮೇಲ್ಮೈಕಾರಕರಿಂದ ಪತ್ರೀಪತ್ರಿಕೆಯನ್ನು ಬದಲಾಯಿಸಿಕೊಳ್ಳಿ, ನಂತರ ಓ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಉತ್ತರಿಸಲು ಪ್ರಾರಂಭಿಸುವುದು.
- ಮುಂದಿನ 70 ನಿಮಿಷಗಳಲ್ಲಿ :
 - ಪ್ರತಿ ಪತ್ರೀಯನ್ನು ಎಚ್ಚರಿಕೆಯಿಂದ ಓದಿ.
 - ಪ್ರತಿ ಪತ್ರೀಯ ಕೆಳಗೆ ಕೊಟ್ಟಿರುವ ನಾಲ್ಕು ಬಹು ಅಂತ್ಯಯ ಉತ್ತರಗಳಲ್ಲಿ ಸರಿಯಾದ ಉತ್ತರವನ್ನು ಅಂತ್ಯ ಮಾಡಿ.
 - ಪತ್ರೀ ಪತ್ರಿಕೆಯಲ್ಲಿನ ಪತ್ರೀಗೆ ಅನುಮಾನವಾಗಿರುವ ಸರಿ ಉತ್ತರವನ್ನು ಓ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಅದೇ ಕ್ರಮ ಸಂಖ್ಯೆಯ ಮುಂದೆ ನೀಡಿರುವ ಸಂಬಂಧಿಸಿದ ವ್ಯಕ್ತವನ್ನು ನೀಲಿ ಅಥವಾ ಕಮ್ಮಾ ಶಾಯಿಯ ಬಾಲ್ ಪಾಯಿಂಟ್ ಹೆಚ್ಚಿನಿಂದ ಸಂಪೂರ್ಣ ತಂಬಿಲುವುದು.

ಸರಿಯಾದ ಕ್ರಮ				ತಪ್ಪಿ ಕ್ರಮಗಳು							
CORRECT METHOD				WRONG METHODS							
<input checked="" type="radio"/>	<input type="radio"/>	<input checked="" type="radio"/>	<input type="radio"/>	<input checked="" type="checkbox"/>	<input type="radio"/>	<input type="radio"/>	<input type="radio"/>	<input checked="" type="checkbox"/>	<input type="radio"/>	<input type="radio"/>	<input type="radio"/>
<input type="radio"/>	<input checked="" type="radio"/>	<input type="radio"/>	<input type="radio"/>	<input type="radio"/>	<input checked="" type="checkbox"/>	<input type="radio"/>	<input type="radio"/>	<input type="radio"/>	<input type="radio"/>	<input type="radio"/>	<input checked="" type="checkbox"/>

- ಈ ಓ.ಎಂ.ಆರ್. ಉತ್ತರ ಪತ್ರಿಕೆಯನ್ನು ಸ್ಕೂಲ್ ಮಾಡುವ ಸ್ಕೂಲ್‌ರೊ ಬಹು ಸೂಕ್ತವಾಗಿದ್ದು ಸಣ್ಣ ಗುರುತನ್ನು ಸಕ ದಾಖಲಿಸುತ್ತದೆ. ಆದ್ದರಿಂದ ಓ.ಎಂ.ಆರ್. ಉತ್ತರ ಪತ್ರಿಕೆಯಲ್ಲಿ ಉತ್ತರಿಸುವಾಗ ಎಚ್ಚರಿಕೆ ವಹಿಸಿ.
- ಪತ್ರೀ ಪತ್ರಿಕೆಯಲ್ಲಿ ಕೊಟ್ಟಿರುವ ಹಾಲಿ ಜಾಗವನ್ನು ರಫ್ ಕೆಲಸಕ್ಕೆ ಉಪಯೋಗಿಸಿ. ಓ.ಎಂ.ಆರ್. ಉತ್ತರ ಪತ್ರಿಕೆಯನ್ನು ಇದಕ್ಕೆ ಉಪಯೋಗಿಸಬೇಡಿ.
- ಕೊನೆಯ ಬೆಲ್ಲ ಅಂದರೆ ಬಿ. 11.50 ಆದ ನಂತರ ಉತ್ತರಿಸುವುದನ್ನು ನೀಡಿ. ನಿಮ್ಮ ವಾದಗೆ ಹೆಚ್ಚರೆ ಗುರುತನ್ನು ನಿಗದಿತ ಜಾಗದಲ್ಲಿ ಹಾಕಿ.
- ಓ.ಎಂ.ಆರ್. ಉತ್ತರ ಪತ್ರಿಕೆಯನ್ನು ಕೊರಡಿ ಮೇಲ್ಮೈಕಾರಕರಿಗೆ ಯಥಾರ್ಥಿಕೆಯಲ್ಲಿ ನೀಡಿರಿ.
- ಕೊರಡಿ ಮೇಲ್ಮೈಕಾರಕರ ಮೇಲ್ಮೈಗಳ ಪತ್ರೀಕೆಸ್ (ಕೆಳವೆ ಪ್ರತಿ) ತನ್ನ ವಶದಲ್ಲಿ ಒಟ್ಟುಕೊಂಡು ತಳಬದಿಯ ಯಥಾಪ್ರತಿಯನ್ನು (ಅಭ್ಯರ್ಥಿಗಳ ಸ್ವಯಂ ಮೌಲ್ಯಮಾರ್ಪಣಕ್ಕಾಗಿ ಮನೆಗೆ ಕೊಂಡೊಯ್ಲು ಕೊಡುತ್ತಾರೆ).
- ಉತ್ತರ ಪತ್ರಿಕೆಯ ನಕಲನ್ನು ಒಂದು ವರ್ಷ ಕಾಲ ಸುರಕ್ಷಿತವಾಗಿ ಇಡಿ.
- ಕನ್ನಡ ಆವೃತ್ತಿಯ ಪತ್ರೀಗಳಲ್ಲಿ ಉತ್ತರಿಸುವ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ಮುದ್ರಿತವಾಗಿರುವ ಪತ್ರೀಗಳ ಬಗ್ಗೆ ಏನಾದರೂ ಸಂದೇಹದಲ್ಲಿ ಇಂಗ್ಲಿಷ್ ಆವೃತ್ತಿಯ ಪತ್ರೀಪತ್ರಿಕೆಯನ್ನು ನೋಡಬಹುದು.